



ಅಡೋಬ್ ಲೈಟ್‌ರೂಮ್ ಮೊಬೈಲ್

ಲೈಟ್‌ರೂಮ್ ಡೆಸ್ಕ್‌ಟಾಪ್ ಆಪ್ ಜೊತೆ ಏಕಕಾಲಕ್ಕೆ ಕೆಲಸ ಮಾಡುತ್ತದೆ. ಕ್ಯಾಮೆರಾದಿಂದ ಚಿತ್ರಗಳನ್ನು ಎಳೆದುಕೊಳ್ಳುತ್ತದೆ. ಇದರ ಮೂಲಕ ಮೂಲಭೂತ ಫೋಟೋ ಎಡಿಟಿಂಗ್ ಕೆಲಸ ಮಾಡಬಹುದು.



ರಾಶಿ ರಾಶಿ ಫೋಟೋಗಳಿದ್ದಾಗ ಅವುಗಳ ಆಯ್ಕೆ ಮಾಡಿ ಸಂಘಟಿತವಾಗಿ ಎಡಿಟ್ ಮಾಡಬಹುದು. ಇದನ್ನು ಬಳಸಲು ವಿಂಡೋಸ್ ಅಥವಾ ಮ್ಯಾಕ್‌ಗೆ ಲೈಟ್‌ರೂಮ್‌ನ ಇತ್ತೀಚಿನ ಆವೃತ್ತಿಯ ಅಗತ್ಯವಿದೆ. ಇದರಿಂದ ಡೆಸ್ಕ್‌ಟಾಪ್‌ನಲ್ಲಿರುವ ಪ್ರೋಗ್ರಾಮ್ ಐಪ್ಯಾಡ್‌ನ ಆಪ್ ಜೊತೆ ಸಮನ್ವಯ ಸಾಧಿಸುತ್ತದೆ. ಇದು ಒಂದು ತಿಂಗಳ ಕಾಲ ಉಚಿತ.

ಸ್ಲಾಕರ್ ರೇಡಿಯೋ

ಐಫೋನ್‌ನ ಈ ಹೊಸ ರೇಡಿಯೋ ಆವೃತ್ತಿ ನಿರಂತರವಾದ ಅಪ್ಡೇಟ್‌ಮಾಡುವ ಸಂಗೀತ, ಸುದ್ದಿ ಹಾಗೂ ಚರ್ಚೆ ಕಾರ್ಯಕ್ರಮಗಳ ಸೇವೆ ಒದಗಿಸುತ್ತದೆ. ವಿವಿಧ ರೇಡಿಯೋ ಸಂಕೇತಗಳ ಗಲಿಬಿಲಿಯ ನಡುವೆಯೂ ಇದು ಉತ್ತಮ ಸೇವೆಯನ್ನು ಒದಗಿಸುತ್ತದೆ. ಸಂಗೀತ ಕಾರ್ಯಕ್ರಮದಲ್ಲಿ ಅತ್ಯುತ್ತಮ ಮಾಹಿತಿ ನೀಡುವ ರೇಡಿಯೋ ಚಾಕಿಗಳಿದ್ದಾರೆ. ಆಫ್‌ಲೈನ್ ಪ್ಲೇಬ್ಯಾಕ್ ಸರ್ವೋತ್ಕೃಷ್ಟ ಕೂಡಾ ಇದೆ. ಸಂಗೀತದ ಸಾಹಿತ್ಯವೂ ನಿಮಗೆ ಗೋಚರಿಸುತ್ತದೆ. ಇಎಸ್‌ಪಿಎನ್ ಲೈವ್ ಸುದ್ದಿ ಜೊತೆಗೆ ಹವಾಮಾನ ವರದಿ ನೀಡುವ ಚಾನೆಲ್‌ಗಳು, ಜೀವನಶೈಲಿ ವಿವರ ಒದಗಿಸುವ ಚಾನೆಲ್‌ಗಳು ಲಭ್ಯ. ಆದರೆ ಲೈವ್ ಚಾನೆಲ್‌ಗಳ ಸಂಖ್ಯೆ ಕಡಿಮೆ.

ಐಪ್ಯಾಡ್‌ಗೆ ಮೈಕ್ರೋಸಾಫ್ಟ್ ವರ್ಡ್



ಇದರಲ್ಲಿರುವ ಅಂಶಗಳು ಅದ್ಭುತ. ಲಾವಣ್ಯವಾದ, ಸಮರ್ಥವಾದ ಮೇಲ್ಮೈ, ದೊಡ್ಡ ಪೈಲ್‌ಗಳನ್ನೂ ಅತ್ಯಂತ ವೇಗವಾಗಿ ನಿಭಾಯಿಸುತ್ತದೆ. ಡೆಸ್ಕ್‌ಟಾಪ್ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಆಫೀಸ್ ಬಳಸುವವರಿಗೆ ಇದು ಅತ್ಯಂತ ಉಪಯುಕ್ತಕರ ಆಯ್ಕೆ. ಡೆಸ್ಕ್‌ಟಾಪ್‌ನಲ್ಲಿ ಮಾಡುವ ಎಲ್ಲಾ ಚಟುವಟಿಕೆಗಳನ್ನೂ ಐಪ್ಯಾಡ್‌ನ ಮೈಕ್ರೋ ಪೈಲೆಟ್‌ನಲ್ಲಿ ಮಾಡಲಾರದು. ಆನ್-ಸ್ಕ್ರೀನ್ ಕೀಬೋರ್ಡ್‌ನಲ್ಲಿ ನಮಗೆ ಮಾಡಬೇಕೆನಿಸಿರುವ ಎಲ್ಲಾ ಕೆಲಸಗಳನ್ನು ಇದು ಮಾಡುತ್ತದೆ.



ಯುಪಿ ಕಾಫಿ

ನೀವು ಸೇವಿಸುವ ಕೆಫಿನ್ ಪ್ರಮಾಣ ಎಷ್ಟಿದ್ದರೆ ನಿಮ್ಮ ನಿದ್ರೆ ಕಡಿಸಬಲ್ಲದು ಎಂಬುದರ ಬಗ್ಗೆ ಆಲೋಚಿಸಿದ್ದೀರಾ? ಈ ಸರಳವಾದ ಆಪ್ ಅದರ ವಿವರ ನೀಡುತ್ತದೆ. ನಿದ್ರೆ ಸಮಯದ ಆಧಾರದ ಮೇಲೆ ಕೆಫಿನ್ ಸೇವನ ಪ್ರಮಾಣ ಎಷ್ಟಿರಬೇಕು ಎಂಬುದನ್ನೂ ತಿಳಿಸುತ್ತದೆ. ನೀವು ಎಷ್ಟು ಕಫಿ ಕಾಫಿ ಕುಡಿದಿದ್ದೀರಿ ಎಂಬುದನ್ನು ಈ ಉಚಿತ ಆಪ್‌ನಲ್ಲಿ ನಮೂದಿಸಿ. ಜಾಬಾನ್ ಆಪ್‌ನ ನಿದ್ರಾ ಸಮಯ ಎಣಿಸುವ ತಂತ್ರಜ್ಞಾನ ಇದರ ಜೊತೆ ಸೇರಿ ಕೆಫಿನ್ ಪ್ರಮಾಣವನ್ನು ತಿಳಿಸುತ್ತದೆ. ನೀವು ನಿಮ್ಮ ಎತ್ತರ, ತೂಕ, ವಯಸ್ಸು, ಲಿಂಗ ಎಲ್ಲವನ್ನೂ ನಮೂದಿಸಿದರೆ ಈ ಆಪ್‌ಗೆ ಲೆಕ್ಕ ಹಾಕುವುದು ಇನ್ನೂ ಸುಲಭ. ನೀವು ಎಷ್ಟು ವ್ಯಾಯಾಮ ಮಾಡಿದ್ದೀರಿ ಎಂಬುದು ಈ ಆಪ್‌ಗೆ ಸಂಬಂಧವಿಲ್ಲ. ಕೆಫಿನ್ ಎಷ್ಟು ಹಾನಿಕಾರಕ ಎಂಬುದರ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತದೆ.

■ ಎಸ್. ತುಂಬೆ